

ಕೆಲಸವನ್ನು ತುಂಬಾ ತಾಳ್ಮೆಯಿಂದ, ಕ್ರಿಯೇಟಿವ್ ಆಗಿ ಮಾಡಬೇಕೆಂದೂ ಗಂಭೀರವಾಗಿ ಸೂಚಿಸಿದ್ದಳು... 'ಎಂಬತ್ತು ಪರ್ಸೆಂಟ್ ಸುಂದರವಾಗಿರುವ ಜೀವನವನ್ನು ಇಪ್ಪತ್ತು ಪರ್ಸೆಂಟ್ ಕಿರಿಕಿರಿಗಳ ಕಾರಣದಿಂದ ಹಾಳು ಮಾಡಿಕೊಳ್ಳುವುದು ಈ ಕಾಲದ ನಮ್ಮಂಥವರ ಟ್ರಾಜಿಡಿ' ಎಂದು ಸಿನಿಮಾ ಡೈಲಾಗಿನಂತೆ ಹೇಳಿದ್ದರೂ ತನಗೆ ತಾನೇ ಹೇಳಿಕೊಳ್ಳುವಂತೆ ಪ್ರಾಮಾಣಿಕವಾಗಿ ಹೇಳಿದ್ದಳು.

ಅದೇ ಆಗ ರೌಂಡ್ ಮುಗಿಸಿ ಒಂದನೇ ಮಹಡಿಯ ತಮ್ಮ ರೂಮಿನ ಬಾಗಿಲಲ್ಲಿ ನಿಂತಿದ್ದ ಡಾ. ರಾಮಾನಾಯಕ್, ಕೆಳಗೆ ರಿಸೆಪ್ಷನ್ನಿನಲ್ಲಿ ಕೂತಿದ್ದ ರಮೇಶ್ ರೆಡ್ಡಿಯ ಎದುರು ನಿಂತ ಮಲ್ಲಿಕಾರ್ಜುನಯ್ಯನಲ್ಲಿ ಸ್ಕೂಲ್ ಪ್ರಸ್ತಾಪ ಬರುತ್ತಿದ್ದಂತೆ ಕಿವಿ ನಿಮಿರಿಸಿ ನಿಂತರು. ಕಳೆದ ಮೂರುನಾಲ್ಕು ದಿನಗಳಿಂದ ಮಲ್ಲಿಕಾರ್ಜುನಯ್ಯನು ಈ ಸ್ಕೂಲ್ ಬಗ್ಗೆ ಮಾತಾಡುತ್ತಿದ್ದುದು ಅವರಿಗೂ ಗೊತ್ತಿತ್ತು. ಇದೀಗ ಆ ಸ್ಕೂಲ್ ಬಗ್ಗೆ ಮಾತಾಡುತ್ತಾ ರಮೇಶ್ ರೆಡ್ಡಿ-ಮಲ್ಲಿಕಾರ್ಜುನಯ್ಯ ಇಬ್ಬರೂ ಬಿಡುಬಿಡಾಗಿ ನಗುತ್ತಿದ್ದುದನ್ನು ಕಂಡ ಡಾಕ್ಟರಿಗೆ, ಅವರಿಬ್ಬರನ್ನೂ ಒಂದು ಸಿನಿಮಾ ಪ್ರೇಮಿನ ಥರ ಇಲ್ಲಿ ಒಟ್ಟಾಗಿ ತಂದು ಸೇರಿಸಿದ ತಮ್ಮ ಉದ್ದೇಶ ಯಶಸ್ವಿಯಾಯಿತು ಅನ್ನಿಸಿತು! ಮಲ್ಲಿಕಾರ್ಜುನಯ್ಯನು ನಗುವಿನ ಹಿಂದೆ ರಂಜಿತಾಳ ಆತ್ಮಹತ್ಯೆಯ ದುಡುಕಿನ ಹಿಂದೆ ಇದ್ದ ಸಿಲ್ಲಿ ಘಟನೆಗಳನ್ನು ಕುರಿತ ಅರಿವಿನ ಪರಿಣಾಮವೂ ಇರಬಹುದು ಎಂಬ ಅಂದಾಜೇನೋ ಡಾಕ್ಟರಿಗಿತ್ತು. ಆದರೆ, ರಮೇಶ್ ರೆಡ್ಡಿಯ ನಿರಾಳ ನಗುವಿನ ಹಿಂದಿದ್ದ ಕಾರಣಗಳಲ್ಲಿ ಹೃತಿಕ್ ರೋಷನ್-ಸುಸೇನ್ ಖಾನ್ ಕರೊನಾ ಕಾಲದಲ್ಲಿ ಒಂದೇ ಸೂರಿನಡಿ ಬಂದಿದ್ದ ಪುಟ್ಟ ಸುದ್ದಿ ಕೂಡ ಇರಬಹುದು ಎಂಬ ಅಂದಾಜು ಮಾತ್ರ ಅವರಿಗಿರಲಿಲ್ಲ!

ಕಳೆದ ಮೂರು ವರ್ಷಗಳಿಂದ ಮಲ್ಲಿಕಾರ್ಜುನಯ್ಯನು ಇಬ್ಬರನ್ನೂ ಬಲ್ಲ ಡಾ. ರಾಮಾನಾಯಕರಿಗೆ ಅವರು ಈಚೆಗೆ ಒಬ್ಬರನ್ನೊಬ್ಬರು ತಪ್ಪಿಸಿಕೊಂಡು ಓಡಾಡುತ್ತಿದ್ದುದರ ಅಂದಾಜಿತ್ತು. ಮನುಷ್ಯನ ದೇಹ, ಮನಸ್ಸು ಎರಡನ್ನೂ ನೋಡಿ ಚಿಕಿತ್ಸೆ ಮಾಡುವ ಅವರಿಗೆ, ಮನುಷ್ಯರು ದೂರವಾಗುವುದಕ್ಕೂ, ಮತ್ತೆ ಕೂಡುವುದಕ್ಕೂ ಅನೇಕ ಸಲ ತೀರಾ ಸಿಲ್ಲಿ ಕಾರಣಗಳೇ ಇರುತ್ತವೆ ಎಂಬುದು ಹಲವು ಸಲ ಅನುಭವಕ್ಕೆ ಬಂದಿತ್ತು. ಗೆಳೆಯನ ಜೊತೆಗೆ ಯಾವುದೋ ಸಿನಿಮಾ ಪಾತ್ರ ಕುರಿತಂತೆ ಶುರುವಾದ ಕ್ಲಿಲ್ಲ ಕ ಜಗಳದ ಕಾರಣದಿಂದಾಗಿಯೇ ಆರನೆಯ ಮಹಡಿಯಿಂದ ಹಾರಿಬಿದ್ದ ನಟಿ ರಂಜಿತಾ ಸೇನ್ ಇಡೀ ಪ್ರಸಂಗವನ್ನು ರಾಮಾನಾಯಕರಿಗೂ, ಮಲ್ಲಿಕಾರ್ಜುನಯ್ಯನಿಗೆ ಹೇಳಿಕೊಂಡು ಹಗುರಾಗಿದ್ದಳು. ರಂಜಿತಾ ಹಂಚಿಕೊಂಡಿದ್ದ ಅನುಭವ ಮುಂದೊಂದು ದಿನ ಅವಳ ಥರವೇ ಮಹಡಿಯಿಂದ ಬೀಳಬಹುದಾದಷ್ಟು ದುರ್ಬಲ ಮನಃಸ್ಥಿತಿಯ ಮಲ್ಲಿಕಾರ್ಜುನಯ್ಯನು ಅಷ್ಟಿಷ್ಟಾದರೂ ಸರಿದಾರಿಗೆ ಮರಳಿಸಿರಬಹುದು ಎಂದು ರಾಮಾನಾಯಕರಿಗೆ ಅನ್ನಿಸಿತು.

ಅಷ್ಟೊತ್ತಿಗಾಗಲೇ ರಿಸೆಪ್ಷನ್ನಿನ ಸೋಫಾದಲ್ಲಿ ಅಕ್ಕಪಕ್ಕ ಕೂತು ಆರಾಮಾಗಿ ಹರಟೆ ಹೊಡೆಯುತ್ತಾ ನಗುತ್ತಿದ್ದ ಮಲ್ಲಿಕಾರ್ಜುನಯ್ಯನು ರಮೇಶ್ ರೆಡ್ಡಿ ಇಬ್ಬರ ಮುಖವನ್ನೂ ಡಾ. ರಾಮಾನಾಯಕ್ ಇದೀಗ ಇನ್ನಷ್ಟು ಸ್ಪಷ್ಟವಾಗಿ ದಿಟ್ಟಿಸಿ ನೋಡಿದರು: ಇನ್ನೂ ಅಷ್ಟಿಷ್ಟು ಮುಗ್ಧತೆ ಉಳಿದಿರುವಂತೆ ಕಾಣುತ್ತಿರುವ ಈ ಹುಡುಗನೂ, ಆ ಹುಡುಗಿಯೂ ಈಚಿನ ಎರಡು ಮೂರು ವರ್ಷಗಳಲ್ಲಿ ಒಂದು ಒಳ್ಳೆಯ ಪುಸ್ತಕ ಓದದೆ, ಒಳ್ಳೆಯ ಸಿನಿಮಾ ನೋಡದೆ, ಆರೋಗ್ಯವಂತ ಮನಸ್ಸಿನ ಗೆಳೆಯ ಗೆಳತಿಯರ ಜೊತೆ ಕೂತು ಆರಾಮಾಗಿ ಮಾತಾಡದೆ, ಮನ ಬಿಚ್ಚಿ ನಗಲಾರದೆ, ಯಾರ ಕಷ್ಟಗಳಿಗೂ ನಿಜವಾಗಿ ಸ್ಪಂದಿಸದೆ... ತಾವು ಕೆಲಸ ಮಾಡುವ ಚಾನಲ್ಲಿಗಾಗಿ ಸಂತೆಯ ಹೊತ್ತಿಗೆ ಮೂರು ಮೊಳವಲ್ಲ, ಮೂವತ್ತು ಮೊಳ ಬೇಕಾದರೂ ನೇಯುತ್ತಾ... ತಮ್ಮತಮ್ಮೊಳಗೇ ಮುಳುಗಿ ವಿನಾಶದ ಹಾದಿಯಲ್ಲಿದ್ದರು. ಒಂದು ಗಂಟೆ ಥಣ್ಣಿಗೆ ಕೂತು ಸರಿಯಾಗಿ ಯೋಚಿಸುವ ವ್ಯವಧಾನವೂ ಇರದೆ ಬಾಯಿಗೆ ಬಂದದ್ದು ಮಾತಾಡಿ ಪೂರಾ ಠೊಳ್ಳುಗತೊಡಗಿದ್ದರು...

ಇದರ ಅರಿವು ಅಷ್ಟಿಷ್ಟಾದರೂ ಅವರೊಳಗೆ ಮೂಡತೊಡಗಿದ್ದರಿಂದಲೋ ಏನೋ, ಆಗಾಗ್ಗೆ